

ಬಯಸದಿರಹಿಕಸುಖಗಳನುದಿನ ನಿಭಂಯದಿ ಭಜಿಸು ಹರಿಯ

ಹರೇ ಶ್ರೀನಿವಾಸ,

ಹರಿದಾಸರ ಕೃತಿಗಳ ಅವಲೋಕಿಸುವದರ ಆನಂದ ಅದನ್ನು ಓದಿ, ಅರಿತು ಅಥವಾಡಿಕೊಳ್ಳುವದರಲ್ಲಿದೆ. ಈ ಮಾತಿನ ಅಂತರಂಗ ಈ ಕೆಳಗಿನ ದಾಸರ ಕೃತಿಯನ್ನು ಓದಿ ಆರಿತುಕೊಳ್ಳೋಣ.

ಹರಿದಾಸರ ಕರುಣೆಯನ್ನು ಎಷ್ಟು ಹೊಗಳಿದರೂ ಸಾಲದು. ತಮ್ಮ ಅನುಭವ ಸಾಹಿತ್ಯದಿಂದ ಪಾಮರರ ಮನಸನ್ನು ಭಕ್ತಿ, ವೈರಾಗ್ಯದೆಡೆಗೆ ಸೇಳಿದು ಜ್ಞಾನದ ಹೊಳೆ ಹರಿಸಿ ಉದ್ದಾರಮಾಡಿದ್ದಾರೆ ಮತ್ತು ಇನ್ನೂ ಮಾಡುತ್ತಲೇ ಇದ್ದಾರೆ. ಈ ಹಿನ್ನಲೆಯಲ್ಲಿ ಶ್ರೀಜಗನ್ನಾಧಾಸರಾಯರ ಒಂದು ಪದ್ಯದ ಸುಲಭಾಧಿಗಳನ್ನು ಅರಿತುಕೊಳ್ಳುವ ಒಂದು ಸಣ್ಣ ಪ್ರಯತ್ನ ಹಂತ ಹಂತವಾಗಿ ಮಾಡೋಣ.

ಬಯಸದಿರಹಿಕಸುಖಗಳನುದಿನ
ನಿಭಂಯದಿ ಭಜಿಸು ಹರಿಯ ॥ ೫॥
ವಯುನಗಮ್ಯ ವಾಂಭಿತಫಲಗಳ
ಸದ್ಗಂಯದಿ ಕೊಡುವ ತ್ವರಂಯಾ । ಖರೆಯ ॥ ಅ.ಪ॥

ಅಧ್ಯಾತ್ಮ:

ಅನುದಿನದ ಇಹಲೋಕದ ಸುಖಗಳನ್ನು ಬಯಸದಿರು. ನಿಭಂಗ್ಯದಿ = ಯಾವ ಭಯವಿಲ್ಲದೆ, ಏಕೆಂದರೆ, ಶ್ರೀಹರಿಯು ಭಕ್ತರನ್ನು ರಕ್ಷಿಸುವನೆಂಬ ನಿಶ್ಚಯಜ್ಞನವು ಮುಮುಕ್ಷುಗಳಿಗೆ ಯೋಗ್ಯವಾದದ್ದು ("ರಕ್ಷಿತ್ಯೇವೇತಿ ವಿಶ್ವಾಸಃ.....ವಿಷ್ಣುರಹಸ್ಯದ ವಾಕ್ಯ ಗಮನಿಸಿ. ಭಜಿಸು = ಹರಿಸ್ತರಣಪೂರ್ವಕವಾಗಿ ವಿಹಿತಕರ್ಮಾಣನುಷ್ಠಾನದಿಂದ ಮಾಡಿದ ಎಲ್ಲ ಕೆಲಸವು ಆತನ ಭಜನೆಯೇ ಸರಿ. ವರ್ಯನಗಮ್ಯ = ಶ್ರೀಹರಿಯು ಜ್ಞಾನಗಮ್ಯ, ಜ್ಞಾನದಿಂದಲೇ ಪ್ರಾಪ್ಯ (ಜ್ಞಾನೇನೈವ ಅಮೃತೀಭವತಿ', ನ ಹಿ ಜ್ಞಾನೇನ ಸದ್ಯತಂ ಪವಿತ್ರಮಿಹ ವಿದ್ಯತೇ...). ವಾಂಭಿತಫಲಗಳ = ಸಕಲ ಜೀವರ ಇಷ್ಟಾಧಿಕಾರಗಳನ್ನು, ಸದ್ಯಂಯದಿ = ಸುಜನರ ಮೇಲಿನ ಕಾರುಣ್ಯದಿಂದ, ದಯದಿಂದ, ತ್ವರಯಾ= ಬಹಳ ಬೇಗನೆ, ಶೀಪ್ರದಿಂದ, ಕೊಡುವ=ನೀಡುತ್ತಾನೆ, ನಿಜವಾಗಿ ಪರಮಾತ್ಮನ ಕಾರುಣ್ಯವೇ ಮುಖ್ಯಕಾರಣ, ಜೀವರು ಮಾಡುವ ಸೇವಾದಿಸಾಧನಗಳು ಕೇವಲ ನಿಮಿತ್ತಮಾತ್ರ, ಖರೆಯ = ಇದು ಅತ್ಯಂತ ಸತ್ಯ, ಭಕ್ತರನ್ನು ಎಂದೂ ಕಾಪಾಡದೆ ಇರಲಾರನು.

ಭೂರುಹಮೃಗಪಶುವಾರಿಖೇಚರಶರೀರಗಳಲಿ ಬಂದೆ
ಮಾರಿಮಸಣೆಕರಿಸೀರಿಭವಾನಿಗಳಾರಾಧಿಸಿ ನೋಂದೆ|
ನಾರಾಯಣನ ಪದಾರಥಿಂದಯುಗಳಾರಾಧನೆಯೋಂದೇ|
ತಾರಿಸುವುದು ಸಂಸಾರಶರಧಿ ಸುಖ ತೋರುವುದು ಮುಂದೆ॥೧॥

ಅಧ್ಯಾತ್ಮ: ಭೂರುಹ, ಮೃಗ, ಪಶು, ವಾರಿ, ಖೇಚರ, ಶರೀರಗಳಲಿ = ಮರ, ಮೃಗ(ಕಾಡು ಪ್ರಾಣಿ), ಪಶು, ಮೀನ, ಮೋಸಳಿ ಮುಂತಾದವು, ಪಕ್ಷಿಗಳ ದೇಹಗಳಲ್ಲಿ ಬಂದೆ= ಪೂರ್ವಕರ್ಮಾಣನುಸಾರ ಜನಿಸಿ ಈಗ ಮಾನವ ಜನ್ಮದಲ್ಲಿ ಬಂದೆ. ಮಾರಿಮಸಣೆ ಕರಿಸೀರಿಭವಾನಿಗಳಾರಾಧಿಸಿ=

ಕ್ಷುದ್ರಫಲಗಳ ಕಾಮನೆಯಿಂದ ನೀಚ ಶಕ್ತಿಗಳನ್ನಚಿಡಿಸಿ ನೋಂದೆ=
ಬಹುಕ್ಲೇಶಕೊಳ್ಳಬಾಗದೆ. ನಂತರ, ನಾರಾಯಣನ =ಶ್ರೀಹರಿಯ,
ಪದಾರವಿಂದಯುಗಳಾರಾಧನೆಯೋಂದೇ= ಪಾದಕಮಲದ್ವಂದಗಳ
ಸೇವನೆಮಾತ್ರವೇ, ಸಂಸಾರಶರಧಿ =ಸಂಸಾರ ಸಾಗರವನ್ನು, ತಾರಿಸುವುದು=
ದಾಟಿಸುವುದು ಅಲ್ಲದೆ ಇಹಪರಸುಖಪ್ರಾಪ್ತಿಯ ಮಾಗಣವನ್ನು
ತೋರಿಸುವದು.

ಹಲವು ಸಂಸಾರಿಕ ದುಃಖಾನುಭವದಿಂದ ಬಂದ ನಿಶ್ಚಯವೈರಾಗ್ಯದಿಂದ ಹರಿ
ಶರಣಾಗತಿ ಅದರಿಂದ ಮುಂದೆ ತತ್ವಜ್ಞಾನವು ಲಭಿಸುತ್ತದೆ. ಶ್ರೀಪ್ರ
ಫಲಾಪೇಕ್ಷೆಯಿಂದ ಅನ್ಯದೇವತೆಗಳನ್ನು ಸೇವಿಸಿದ ಸಾತ್ವಿಕ ಸ್ವಭಾವದ ಜೀವನು
ಬಹುಶಿಷ್ಟವಾಗಿ ನೋಂದು, ಪಶ್ಚಾತ್ತಾಪಹೊಂದಿದ ಮೇಲೆ, ಶ್ರೀಹರಿಯ
ದಯೆಪಡೆದು, ಸನ್ಯಾಗಣದಲ್ಲಿ ತೋಡಗುವನು.

ಅನಿರುದ್ಧನು ನಿಜವನಿತೆಸಹಿತ ತಾ ಧನಧಾನ್ಯದೊಳಿಪ್ಪ
ಅನುಬಂಧಿಗಳೊಳು ಕೃತಿಪತಿಪ್ರದ್ಯಮನು ಸುಖಿಗಳ ತೋರೆ|
ಗುಣವಂತರೊಳು ಜಯಾಪತಿಸಂಕರುಷಣ ಕರುಂವ ಮಾಳ್ವ
ಕುನರರು ಮಾಡುವ ಧರುಂಕರು ಗಳು ಕೊನೆಗೀತನು ಒಪ್ಪು||೭||

ಅಧ್ಯಾತ್ಮ: ಅನಿರುದ್ಧನು ನಿಜವನಿತೆಸಹಿತ = ಶ್ರೀ ಹರಿಯು ತನ್ನ
ಅನಿರುದ್ಧರೂಪದಪತ್ನಿಯಾದ ಶಾಂತಿದೇವಿಯೊಡನೆ ತಾ ಧನಧಾನ್ಯದೊಳಿಪ್ಪ =
ಭೋಗ್ಯಪದಾರ್ಥಗಳಾದ ಧನ ಧಾನ್ಯಗಳಲ್ಲಿ ಇರುತ್ತಿರುವ.
ಕೃತಿಪತಿಪದ್ಯಮನು = ಕೃತೀದೇವಿಯ ಪತಿಯಾದ ಪ್ರದ್ಯಮರೂಪಿ
ಹರಿಯು, ಅನುಬಂಧಿಗಳೊಳು = ಸತಿಸುತ್ತಬಂಧು ಏತ್ವಜನರಲ್ಲಿದ್ದು,

ಅವರನ್ನ ನಿಮಿತ್ತೀಕರಿಸಿಕೊಂಡು, ಸುಖಗಳ ತೋಪ್ಯ = ವಿವಿಧ ಸುಖ-
ಭೋಗಗಳನ್ನಂಟುವಾಡುವನು.

ಜಯಾಪತಿಸಂಕರುಷಣ ಗುಣವಂತರೋಳು = ಸಜ್ಜನರಲ್ಲಿ
(ಸಾತ್ವಿಕಜೀವರಲ್ಲಿದ್ದು), ಜಯಾಪತಿಯಾದ ಸಂಕರುಷಣರೂಪಿಯು, ಕರ್ಮವ
= ಸದ್ಗತಿನೀಡುವ ಕರ್ಮಗಳನ್ನ, ಮಾಳ್ಫ = ಜೀವರಲ್ಲಿದ್ದ ತಾನೇ ನಿಂತು
ಮಾಡಿಸುವನು. ಕುನರರು = ಕೆಟ್ಟಸ್ವಭಾವದ ಜೀವರು(ತಮೋಯೋಗ್ಯರು)
ಮಾಡುವ ಸಕಲಕರ್ಮಗಳನ್ನ (ಕೆಲವೊಮ್ಮೆ ಪ್ರಣಕರ್ಮಗಳನ್ನಸಿದರೂ
ಸಹ), ಕೊನೆಗೆ ಈತನು ಒಪ್ಪು = ಕಟ್ಟಕಡೆಯಲ್ಲಿ ಶ್ರೀಹರಿಯು ದುಜನರ
ಕರ್ಮಗಳನ್ನ ಒಪ್ಪದೆ ಅವರ ನಿಜಸ್ವಭಾವಕ್ಕನುಗುಣವಾದ ಗತಿಯನ್ನ
ನೀಡುವನು ಎಂದಧ್ರೆ.

ವಿಶೇಷ :

ಕರ್ಮಾದನುಸಾರವಾಗಿ ಜೀವರಿಗೆ ದೊರಕಿಸಲ್ಪಡುವ ವಿವಿಧ ದೇಹಗಳಲ್ಲಿ,
ಮನುಷ್ಯದೇಹದಲ್ಲಿಯೂ ಕೂಡ, ಶ್ರೀಹರಿಯು ಅನಿರುದ್ಧಾದಿರೂಪಗಳಿಂದ
ನಿಯಾಮಕನಾಗಿ ಆಯಾ ದೇಹಯೋಗ್ಯಕರ್ಮಗಳನ್ನ ಮಾಡಿ-ಮಾಡಿಸಿದರೂ
ಕೂಡ, ಕೊನೆಗೆ ಜೀವಸ್ವಭಾವಗಳನ್ನ ಗಣನೆಗೆ ತೆಗೆದುಕೊಂಡು ಅಂತ್ಯ
ಗತಿಗಳನ್ನ ಹೊಂದಿಸುತ್ತಾನೆ. ಇದಕ್ಕೆ ವ್ಯತಿರೇಕವಾಗಿ ಯಾವಾತ್ತಿಗೂ
ಮಾಡೋದಿಲ್ಲ.

ವಾಸದೇವ ವಿಜಯಪ್ರದನಾಗಿ ಈ ಶರೀರದೊಳು
ವಾಸವಾಗಿ ಮಾರ್ಯಾಪತಿ ಮಾಡಿದ ಲೇಸುಪ್ರಣ್ಯಗಳನ್ನಾ
ತಾ ಸಮನಿಸುವನು ಸಂದೇಹಿಸದಿರು ಆಶೇ ಪಾಶಗಳನ್ನು
ತಾ ಸಡಲಿಸುವನು ಶೀಘ್ರದಿಂದ ಕರುಣಾಸಮುದ್ರ ಕೇಳು॥೨॥

ಅಧ್ಯಾತ್ಮ:

ಮಾಯಾದೇವಿಯ ಪತಿಯಾದ ಶ್ರೀವಾಸುದೇವನು, ಈ ಸಾಧಕಚೀವರ ಶರೀರಗಳಲ್ಲಿ ವಿಜಯಪ್ರದನಾಗಿ ಅಂದರೆ, ಜೀವರಿಗೆ ಜಯಪ್ರದನಾಗಿ ಅವರವರ ಕರುಣಾಸಿದ್ಧಿಗಳನ್ನೊಂದಿಸುತ್ತ ವಾಸವಾಗಿದ್ದಾನೆ. ಮಾಡಿದ ಲೇಸುಪ್ರಣ್ಯಗಳನು = ಜೀವರು ಮಾಡುವ ವಿಹಿತ, ನಿಷೇಧತ್ವಾಗರೂಪದ ಸತ್ಯಮಂಗಳನ್ನು ನಿಲಂಜಿಸುವೆಡೆ ತಾ = ಶ್ರೀವಾಸುದೇವನು, ಸಮನಿಸುವನು = ಸನ್ಯಾಸಿ, ಗಮನಿಸುವನು ಸಂದೇಹಬೇಡ. ಅಲ್ಲದೆ ಕರುಣಾಸಮುದ್ರನಾದ ವಾಸುದೇವನು ಶ್ರೀಪ್ರದಿಂದ ಆಶೀರ್ವಣಿಂಬ ಪಾಶಗಳನ್ನು (ಸಂಸಾರಬಂಧನಗಳನ್ನು), ಸಡಲಿಸುವನು = ಬಿಗಿಯದಂತೆ ಮಾಡುವನು., ಕೇಳು = ಈ ರೀತಿಯಾಗಿ ನಿಶ್ಚಯವಾಗಿ ತಿಳಿದು ವಿಶ್ವಾಸಮಾಡು.

ವಿಶೇಷಾಂಶ : ವಾಸುದೇವನು, ಆರಂಭಿಸಿದ ಕರುಣಾಗಳನ್ನು ಪೂರ್ಣಗೊಳಿಸುವನು ಹೀಗಾಗಿ ಆತನೇ ಮುಖ್ಯವೃತ್ತಿಯಿಂದ ಫಲಪ್ರದನು, ಪರಮಮುಖ್ಯ ಫಲವಾದ ಮೋಕ್ಷದಾಯಕನೂ ಅವನೇ. ಜೀವರ ಸಂಸಾರಬಂಧವು ಬಿಡುಗಡೆಯಾಗುವದು ಶ್ರೀಹರಿಯು ತುಷ್ಟಿಯಾದಲೇ, ಇಲ್ಲದಿದ್ದರೆ ಬಂಧಗಳು ಬಿಗಿಯಾಗಿಯೇ ಬಂಧಿಸಿರುತ್ತದೆ. ಆದ್ದರಿಂದಲೇ ನಮ್ಮ ನುಡಿ-ನಡತೆಯೆಲ್ಲವೂ " ಪ್ರೀಣಂಯಾಮೋ ವಾಸುದೇವಂ.." ಎಂಬಲ್ಲಿಯೇ ಪರಿಷಾರವಾನವಾಗಬೇಕು.

ನಾರಾಯಣ ತನ್ನಾರಾಧಕರಿಗೆ ದೂರಗೈವ ದುರಿತ
ಕಾರುಣೀಕನು ಕೈವಲ್ಯಪ್ರದಾಯಕ ತೋರುವ ಸರಣಿತ |
ಹಾರ್ಪಿಸದಿರಲ್ಪರ ನರಕದ್ವಾರಗಳವು ನಿರುತ
ಸೂರಿಗಳನು ಸಂಸೇವಿಸು ಮುಕ್ತಿಗೆ ದಾರಿಯಹುದು ಸತತ ||೪||

ಅಧ್ಯಾತ್ಮ :

ನಾರಾಯಣ = ಶ್ರೀ ನಾರಾಯಣನು, ತನ್ನರಾಧಕರಿಗೆ = ತನ್ನನ್ನು ಭಕ್ತಿಯಿಂದ ಸೇವಿಸುವವರಿಗೆ, ದುರಿತ = ಪಾಪಗಳನ್ನು, ತನ್ನಲಕವಾದ ದುಃಖಗಳನ್ನು, ದೂರಗೈವ = ಪರಿಹರಿಸುತ್ತಾನೆ, ಪಾಪಗಳು ಭಕ್ತರನ್ನು ಸ್ವಲ್ಪಿಸದಂತೆ ಮಾಡುತ್ತಾನೆ. ಸರ್ವಜಿತ = ಸರ್ವತ್ರಾಸರ್ವದ ಸದಾ ಜಯಶಾಲಿಯಾದ, ಸರ್ವರ ಪ್ರಭುವಾದ ಕಾರುಣಿಕನು = ಕರುಣಾಪೂರ್ಣನಾದ ಹರಿಯು, ಕೈವಲ್ಯದಾಯಕ = ಮೋಕ್ಷಪ್ರದಾತನು ತೋರುವ = ಪ್ರತ್ಯೇಕ್ಷನಾಗುತ್ತಾನೆ ಅಂದರೆ ಅಪರೋಕ್ಷ ದರ್ಶನವನ್ನು ಕರುಣಿಸುತ್ತಾನೆ. ಅಲ್ಪರ ಸುಖ = ಕ್ಷುಲ್ಲಕ ಜೀವರು ಆಶಿಸುವ ವಿಷಯಭೋಗಗಳು ನಿರುತ = ಎಂದಿಗೂ ತಪ್ಪದೇ, ಅವು ನರಕದ್ವಾರಗಳು = ಇವು ಅಥೋಗತಿಸಾಧಕಗಳು; ಹಾರ್ಡ್ಸದಿರು ಸತತ= ಇಂಥವುಗಳನ್ನು ಎಂದೆಂದಿಗೂ ಇಚ್ಛಿಸದಿರು, ಬಯಸಬೇಡ. ಸೂರಿಗಳನು ಸಂಸೇವಿಸು = ಜ್ಞಾನಿಗಳನ್ನು ಚೆನ್ನಾಗಿ ಶ್ರದ್ಧೆಯಿಂದ ಅವರು ಪ್ರಸನ್ನರಾಗುವಂತೆ ಸೇವಿಸು, ಮುಕ್ತಿಗೆ ದಾರಿಯಹುದು = ಇದೇ ಮುಕ್ತಿಗೆ ಸಾಗುವ ಒನ್ನೇ ದಾರಿ ಆಗಿರುತ್ತದೆ.

ವಿಶೇಷಾಧ್ಯ : ಬಿಂಬಾಪರೋಕ್ಷವು(ಅಪರೋಕ್ಷದರ್ಶನ) ಸಾತ್ವಿಕ ಜೀವರ ಸಾಧನಪೂರ್ತಿಯ ಗುರುತು. ಹಾಗೆ ದರ್ಶನವಾದವರಿಗೆ ಮೋಕ್ಷವು ಎಂದಿಗೂ ತಪ್ಪಲಾರದು, ಹಾಗೆನೆ ಅಪರೋಕ್ಷದರ್ಶನವಿಲ್ಲದೆ ಮೋಕ್ಷವು ಆಗುವದಿಲ್ಲ. ಶ್ರೀವಿಷ್ಣುಭಕ್ತರ ಸೇವೆಯು ಮುಕ್ತಿದ್ವಾರವೆಂದೂ, ವಿಷಯಾಸಕ್ತರ ಸಂಗವು ನರಕ-ನೀಚಯೋನಿ ಮುಂತಾದ ಅಥೋಗತಿಗೆ ಕಾರಣವೆಂದು ತಾತ್ಪರ್ಯ.

ಪಂಚರೂಪಪರಮಾತ್ಮನು ತಾ ಷಟ್ಪಂಚರೂಪದಿ ಪ್ರೌರೆವ
ಪಂಚಜ್ಞಾನಕರ್ಮೇಣಂದ್ರಿಯಜನ್ಯದ್ವಿಪಂಚ ಪಾತಕ ತರಿವಾ

ಸಂಚಿತಾಗಾಮಿಗಳಪರಾಧವ ಮುಂಚಿನವರಿಗೇವ
ವಾಂಭಿತಪ್ರದ ಜಗನ್ನಾಥ ವಿಶಲನು ಮಿಂಚಿನಂದದಿ ಪ್ರೋಳಿವ ॥ ೫ ॥

ಅರ್ಥ :

ಪಂಚರೂಪ ಪರಮಾತ್ಮನು = ನಾರಾಯಣ, ಸಂಕಷ್ಟಣ, ಪ್ರದ್ಯಮ್ ಹಾಗೂ
ಅನಿರುದ್ಧಗಳೆಂಬ ಐದು ರೂಪಗಳುಳ್ಳ ಶ್ರೀಹರಿಯು ತಾ ಷಟ್ಪಂಚರೂಪದಿ
ಪ್ರೋರೆವ = ತಾನು ೬+೫=೧೧, ಹನ್ನೊಂದು ರೂಪಗಳಿಂದಲೂ ರಕ್ಷಿಸುವ.
ಆರ್ಥವ, ದಶೇಂದ್ರಿಯಗಳು(೧೦) ಮತ್ತು ಮನಸ್ಸು(೧) ಹೀಗೆ ಹನ್ನೊಂದು
ಇಂದ್ರಿಯಗಳಲ್ಲಿ ಪ್ರೇರಕರೂಪಗಳಿಂದಿದ್ದು, ಸುಜನರನ್ನು ರಕ್ಷಿಸುತ್ತೇ ಇರುವನು
ಎಂಬಧರ್ಮವನ್ನೂ ತಿಳಿಯಬಹುದು.

ಅರ್ಥವ :

ಪಂಚ ಉಪಪ್ರಾಣರು(ಜಿ)= ನಾಗ, ಕೃಕಲ, ಕೂಮರ, ದೇವದತ್ತ, ಧನಂಜಯ
ಪಂಚ ಪ್ರಾಣರು(ಜಿ)= ಪ್ರಾಣ, ಅಪಾನ, ವ್ಯಾನ, ಉದಾನ ಸಮಾನ
ಜ್ಞಾನೇಂದ್ರಿಯಗಳು(ಜಿ)= ಚಕ್ರ,ಶೈಲೇಶ್ವ,ಸ್ವಶ್ರೀ, ರಸನ, ಘ್ರಾಣ
ಕರ್ಮೇಂದ್ರಿಯಗಳು(ಜಿ)= ವಾಕ್,ಪಾಣಿ, ಪಾದ, ಗುದ, ಉಪಸ್ಥಿತಿ
ಅಂತಃಕರಣದ ವೃತ್ತಿ(ಜಿ)= ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ
ಹೀಗೆ ಐದೂ ವ್ಯಾಹಗಳಲ್ಲಿಯೂ, ಅಹಂಕಾರ, ಬುದ್ಧಿ, ಮಹತ್, ಅವ್ಯಕ್ತ
ಮತ್ತು ಜೀವಸ್ವರೂಪಗಳೆಂಬ ಜ ತತ್ತ್ವಗಳಲ್ಲಿಯೂ ಸೇರಿ, ಒಟ್ಟು (೬ x ೫ =
೩೦, ಷಟ್ಪಂಚ) ಮೂವತ್ತು ರೂಪಗಳಿಂದ ನಿಯಾಮಕನಾಗಿ ಸ್ಥಿತನಾದ
ಶ್ರೀಹರಿಯೆಂಬಧರ್ಮವನ್ನೂ ಗ್ರಹಿಸಬಹುದು. ಪಂಚಜ್ಞಾನಕರ್ಮೇಂದ್ರಿಯಜನ್ಯ
= ಐದು(ಚಕ್ರರಾದಿ) ಜ್ಞಾನೇಂದ್ರಿಯಗಳು ಮತ್ತು ಐದು (ಹಸ್ತಾದಿ)
ಕರ್ಮೇಂದ್ರಿಯಗಳಿಂದ ಉತ್ಪತ್ತಿಯಾಗುವ, ದ್ವಿಪಂಚಪಾತಕ ತರಿವ = ಹತ್ತು
(೫x ೨=೧೦) ಪ್ರಕಾರದ ಪಾಪಗಳನ್ನು ಕಳೆವ. ಸಂಚಿತ ಆಗಾಮಿಗಳಪರಾಧವ

ಮುಂಚಿನವರಿಗೇವ = ಭಕ್ತನ ಸಂಚಿತ ಮತ್ತು ಆಗಾಮಿಕಮಣಿಗಳಲ್ಲಿರುವ ಪಾಪವನ್ನು ದೈತ್ಯರಿಗೆ ಕೊಡುತ್ತಾನೆ. ದೇವದ್ವೋಷಿಗಳಾದ ದೈತ್ಯರು ಪೂರ್ವ-ದೇವತೆಗಳೇನಿಸುವರು=ಮುಂಚಿನವರಿಗೆ, ಪೂರ್ವದೇವಾಃಸುರದ್ವಿಷಃ) ವಾಂಭಿತಪ್ರದ = ಸಕಲಾಭೀಷ್ಟಪ್ರದನಾದ, ಜಗನ್ನಾಧವಿಶಲನು= ಜಗದ ಒಡೆಯನಾದ ಶ್ರೀಹರಿಯು ಸುಜನರಿಗೆ, ಏಂಂಚಿನಂದದಿ ಪೌಳಿವ = ಪ್ರಕಾಶರೂಪನಾಗಿ ಪ್ರತ್ಯಕ್ಷಣಾಗುತ್ತಾನೆ. ಶ್ರೀಹರಿಯ ಅಪರೋಕ್ಷದಶಣನವು ಜೀವರ ಯೋಗ್ಯತೆಯನ್ನನುಸರಿಸಿ, ಅಧಿಕವಾದ ಕಾಲಾವಧಿಯಾಳ್ಳದ್ವಾಗಿರುತ್ತದೆ ಮತ್ತು ದಶನವಾಗುವ ಭಗವಂತನ ರೂಪದ ಸಮಗ್ರತೆ ಮತ್ತು ಸ್ವಷ್ಟತೆಯಲ್ಲಿ ತಾರತಮ್ಯ ಉಳ್ಳದ್ವಾಗಿರುತ್ತದೆ ಎಂದು ತಾತ್ಪರ್ಯ. ಹೀಗೆ ದಾಸರಾಯರ ಅಪೂರ್ವ ಪದ್ಯದ ಅನುಸಂಧಾನ ಮಾಡಿ ಅವರ ಉಪಕಾರ ಸ್ಕರಣ ಮಾಡೋಣ

ಸಂಗ್ರಹ ಲೇಖನ - ಷಟ್ಕಾವಿ ಪಾಟೀಲ್